

CCE RF

ಕರ್ನಾಟಕ ಪೌರ್ಯ ಶಿಕ್ಷಣ ಪರೀಕ್ಷೆ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು – 560 003
KARNATAKA SECONDARY EDUCATION EXAMINATION BOARD, MALLESWARAM,
BANGALORE – 560 003

ಎಸ್.ಎಸ್.ಎಲ್.ಎಸ್. ಪರೀಕ್ಷೆ, ಮಾರ್ಚ್ / ಏಪ್ರಿಲ್, 2015

S. S. L. C. EXAMINATION, MARCH / APRIL, 2015

ಮಾದರಿ ಉತ್ತರಗಳು

MODEL ANSWERS

ದಿನಾಂಕ : 10. 04. 2015]

ಸಂಕೇತ ಸಂಖ್ಯೆ : **62-K**

Date : 10. 04. 2015]

CODE NO. : **62-K**

ವಿಷಯ : ತೃತೀಯ ಭಾಷೆ — ಕನ್ನಡ

Subject : Third Language — KANNADA

(ಹೊಸ ಪಠ್ಯಕ್ರಮ / New Syllabus)

(ಶಾಲಾ ಅಭ್ಯರ್ಥಿ / Regular Fresh)

[ಪರಮಾವಧಿ ಅಂಕಗಳು : 80

[Maximum Marks : 80

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	<p style="text-align: center;">ವಿಭಾಗ - 'ಎ' (ಗದ್ಯ, ಪದ್ಯ, ಪೂರ್ಣಕ ಅಧ್ಯಯನ)</p> <p>ಒಂದೊಂದು ವಾಕ್ಯದಲ್ಲಿ ಉತ್ತರಿಸುವಿಕೆ (ಪ್ರತಿ ಸರಿ ಉತ್ತರಕ್ಕೆ ಒಂದು ಅಂಕ) :</p> <p>1. ಒಂದು ರಿಟನ್‌ಡ ಟಿಕೇಟು ಮತ್ತು ಎರಡು ಡಾಲರು ಇದ್ದವು.</p> <p>2. ಬೆಂಗಳೂರಿನ ಯಂಗ್ ಕ್ರೀಕೆಟರ್ಸ್ ಸಂಸ್ಕ್ರೇಯಲ್ಲಿ ಕಲೆತರು.</p> <p>3. ಕವಿ ಭಾವನೆ ಮೌನತಾಳಿ ಮೂಕವಾಯಿತು.</p> <p>4. ಬ್ರೆಡ್, ಹಾಲು, ಹಣ್ಣು ಮತ್ತು ಬಿಸ್ಕಿಟ್ ದೊರೆಯಿತು.</p> <p>5. ಭಾರತೀಯ ಕ್ರೀಕೆಟ್ ತಂಡಕ್ಕೆ 1990 ರಲ್ಲಿ ಕುಂಬ್ಯೆ ಆಯ್ದ್ಯಾಯಾದರು.</p> <p>6. ಸರದಾರನ ಹೆಸರು ಬೆಳವಡಿ ಶಾಂತಯ್ಯ.</p> <p>7. ನಾವು-ನೀವು, ಅವರು-ಇವರು, ಭಾರತೀಯರೆಲ್ಲ ಒಂದೇ ಎಂದಿದ್ದಾರೆ.</p> <p>8. ಅಕ್ಷರವೆಂಬ ಮಾಯಾದೀಪ ಉಜ್ಜಿದರೆ 'ಸರ್ವಶಕ್ತಾತ' ಅವಶರಿಸುತ್ತಾನೆ ಎಂದಿದ್ದಾರೆ.</p>	10 × 1 = 10



RF-1012



[Turn over

ಪ್ರಶ್ನೆ ಸಂಖ್ಯೆ	ಪ್ರಶ್ನಾನುಷಾರ ಮೌಲ್ಯಮಾಪನ	ಅಂತರಳಿ
9.	ಕಷ್ಟ ಸಹಿಷ್ಣುಗಳು ಮತ್ತು ಸಾಹಸ ಪ್ರಿಯರು.	
10.	ವಿನಯವಿಲ್ಲದವನು ಮಗನಲ್ಲ ಎಂದಿದ್ದಾರೆ.	
	ಮೂರು-ನಾಲ್ಕು ವಾಕ್ಯದಲ್ಲಿ ಉತ್ತರಿಸುವಿಕೆ :	10 × 2 = 20
11.	ದೀಪ ಹೋತ್ತಿದ ಮೇಲೆ ಅಮೇರಿಕಾದ ಮಿನಿ ಪ್ರೋಲೀಸ್ ನಗರದಲ್ಲಿ ಸುತ್ತಿದಾಗ ಬಣ್ಣಿ ಬಣ್ಣಿದ ಬಲ್ಲಗಳು, ಕರ್ಮಾನುಗಳು, ಕಿಟಕಿಗಳು ಅಲಂಕೃತ ದೀಪರಾಶಿಗಳನ್ನು ನೋಡಿದರು.	
12.	ಕುಂಭ್ಯಾಯವರು ಐ.ಪಿ.ಎಲ್. ಕ್ರೀಡಾಸ್ವಧೇಯಲ್ಲಿ ಬೆಂಗಳೂರು ರಾಯಲ್ ಚಾಲೆಂಜಸ್‌ಡ ತಂಡದ ಪ್ರಮುಖ ಅಟಗಾರರು. ಐ.ಪಿ.ಎಲ್. ಕ್ರೀಡಾಸ್ವಧೇಯ ಇನೇ ವರ್ಷದ ಸ್ವತಃ ಅತಿ ಹಚ್ಚು ವಿಕೆಟ್ ಪಡೆದ ಎರಡನೇ ಬೊಲರ್ ಎಂಬ ಹಿರಿಮೆ ಪಡೆದರು. ಇನೇ ವರ್ಷದ ತಂಡವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ದ ಕೇತ್ತಿಡ್ ಇವರದ್ದಾಗಿದೆ.	
13.	ಕನ್ನಡ ಭಾಷೆಯ ಒಳಸ್ತೆವನ್ನು ಚಿಮ್ಮಿಸಿದವರು ನಾ. ಕಸ್ತುರಿ, ಕೈಲಾಸಂ, ರಾಶಿ, ವೈ.ಎನ್.ಕೆ. ಲಾಂಗೂಲಾಚಾರ್ಯರ್ ಮೊದಲಾದವರು. ಪದಗಳಿಗೆ ರೂಢಿಯ ಅಧಿಕಾರಿಗಳನ್ನಲ್ಲದೆ ನಾನಾಧಿಕ್ರಾಂತಿ ಬರುವಂತೆ ಬಳಸಿ ಕನ್ನಡದ ಸ್ತಂಭವನ್ನು ಚಿಮ್ಮಿಸಿದ್ದಾರೆ.	
14.	ರಾಮಸಿಂಗ್ ಒಬ್ಬ ಉತ್ಸಾಹಿ ತರುಣ. ಇವರ ತಂಡ ಸಹ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ದೇಶಕ್ಕಾಗಿ ಪ್ರಾಣಾಪಣ ಮಾಡಿದರು. ಇಂತಹವರ ಮಗನು ಸ್ವಾತಂತ್ರ್ಯಕ್ಕಾಗಿ ತನ್ನನ್ನು ಅರ್ಹಿಸಲು ಹೋರಟಾಗ ತಾಯಿ ತುಳಜಾಬಾಯಿ ಸ್ವಾತಂತ್ರ್ಯ ತುಂಬಿ ಸ್ವಾತಂತ್ರ್ಯ ಸಂಗ್ರಹದಲ್ಲಿ ಧುಮುಕುವಂತೆ ಮಾಡಿದಳು.	
15.	ಆಶು ನಾಟಕವೆಂದರೆ ಸಳಹಲ್ಲೇ ಕಥೆ, ಪಾತ್ರಗಳು ಮತ್ತು ಮಾತುಗಳನ್ನು ನೀಡಿರಿಸಿ ಆಡುವ ನಾಟಕಗಳಾಗಿವೆ. ಮಾತುಗಳನ್ನು ಸ್ವಂತವಾಗಿ ಅಭಿವೃತ್ತಿಪಡಿಸುವ ಮತ್ತು ಕ್ಷಿಪ್ರವಾಗಿ ಆಡುವ ನಾಟಕಗಳನ್ನು ಆಶುನಾಟಕವೆನ್ನುತ್ತಾರೆ. ನಾ. ಕಸ್ತುರಿಯವರು ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನೂ ಗೊಂಡು ಆಶುನಾಟಕ ಪ್ರದರ್ಶಿಸುತ್ತಿದ್ದರು.	
16.	ವ್ಯಕ್ತಿಯು ನೀತಿವಂತನಾಗಿರಬೇಕು. ಪರಮಾತ್ಮನು ನೀತಿವಂತನಾದ ವ್ಯಕ್ತಿಯನ್ನು ಸನ್ಯಾಗಿದ್ದಲ್ಲಿ ನಡೆಸಿ ಮುಕ್ತಿಯನ್ನು ಅಂದರೆ ಜೀವನದಲ್ಲಿ ಯಶಸ್ವನ್ನು ಕರುಣಿಸುವನು ಎಂದು ಪುರಂದರದಾಸರು ಹೇಳಿದ್ದಾರೆ.	
17.	ಭೂಮಿಯನ್ನು ಸದಾ ರಕ್ಷಿಸುತ್ತಿರುವ ಮಳೆ ಇಲ್ಲದೆ ಭೂಮಿ ಒಣಗಿ ಹೋಗಿದೆ. ನೀರಿಲ್ಲದೆ ದನಕರುಗಳು ಸೊರಗಿ ದಂಟಿನಂತಾಗಿವೆ. ನಮ್ಮೆಲ್ಲರ ತಂಡೆಯಾದ ಓ ಮಳೆಯೇ ನೀನು ಕರುಣೆ ತೋರು ಎಂದು ರೈತನು ಮಳೆರಾಯನನ್ನು ಬೇಡಿಕೊಳ್ಳುತ್ತಾನೆ.	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಪಾರ ಮೌಲ್ಯಮಾಪನ	ಅಂಕಗಳು
18.	ನಾವು ಮನಸ್ಸನ್ನು ಶುದ್ಧವಾಗಿರಿಸಲು ಸದಾ ಮನಸ್ಸನ್ನು ಶೋಧಿಸುತ್ತಿರಬೇಕು. ನಮ್ಮಲ್ಲಿರುವ ಪಾಪ-ಪುಣ್ಯ ಧರ್ಮ ಅಥವ್ಯ ಇವುಗಳನ್ನು ಪರಿಶೋಧಿಸಿ ಒಳ್ಳೆಯದನ್ನು ಉಳಿಸಿ ಕೆಟ್ಟುದುದನ್ನು ದೂರೀಕರಿಸಬೇಕು. ಒಳ್ಳೆಯ ನಡವಳಿಕೆಯ ಮೂಲಕ ಶುದ್ಧ ಬೇವನ ನಡೆಸಬೇಕು ಎಂದಿದ್ದಾರೆ.	
19.	ರೈತನು ಮಳಿಯ ಬರುವಿಕೆಗಾಗಿ ಕಾಯುತ್ತಿರುತ್ತಾನೆ. ಮೂಡಣದಲ್ಲಿ ಮೋಡ ಮೂಡಿದುದನ್ನು ಕಂಡು ರೈತನು ಸಂಭ್ರಮಿಸುತ್ತಾನೆ. ಶುಭ್ರ ಗೋಡೆಗೆ ಬಣ್ಣ ಬಳಿದಂತೆ ಕಂಡ ಮೋಡವನ್ನು ಅತ್ಯಂತ ಆನಂದದಿಂದ ಸ್ವಾಗತಿಸುತ್ತಾನೆ.	
20.	ಮಾಹಾ ಶಿಲ್ಪಿಯಾದ ವಿಶುವಿಗೆ ‘ದೇವಾಲಯದ ಕಲಶವನ್ನು ನಾನು ನಿಲ್ಲಿಸಬ್ಲೇ. ಅನುಮಾನ ಬೇಡ. ಅವಕಾಶಕೊಟ್ಟು ನೋಡಿ. ಪರಿಯತ್ವಕ್ಕೆ ಜಯ ಬಂಡಿತ. ನಿಮ್ಮ ನಿಟ್ಟುಸಿರು ನೀಗುವಂತೆ ಮಾಡುತ್ತೇನೆ. ದಯಮಾಡಿ ಅಲಕ್ಷ್ಯಸಬೇಡಿ’ ಎಂದು ಧರ್ಮಪದನು ಆಶ್ವಾಸನೆ ನೀಡಿದನು.	
	ಸಂದರ್ಭಸಹಿತ ವಿವರಣೆ :	
		$2 \times 3 = 6$
		ಕೃತಿ-ಕರ್ತವ್ಯ, ಯಾರು-ಯಾರಿಗೆ ಸಂದರ್ಭ ವಿವರಣೆಗೆ
		1 ಅಂಕ 1 ಅಂಕ 1 ಅಂಕ ಒಟ್ಟು
21.	“ಹೆಣ್ಣು ಮಗಳೇ, ಈ ಧ್ವಜವನ್ನು ಮೊದಲು ಕೆಳಗಿಡು.” ಪಾಠ : ಧ್ವಜ ರಕ್ಷಣೆ ಲೇಖಕರು : ಪ್ರೌ. ಎಸ್.ಆರ್. ರೋಹಿಂಡೇರ್ಕರ್ ಸಂದರ್ಭ : ಈ ಮಾತನ್ನು ಕುಲಕರ್ಣಿ ತುಳಜಾಬಾಯಿಗೆ ಹೇಳುತ್ತಾನೆ. ತುಳಜಾಬಾಯಿಯ ಮಗ ರಾಮ್‌ಸಿಂಗ್ ಗುಂಡುತ್ತಿರುತ್ತಿದ್ದಾಗ ಕೈಲಿದ್ದ ಧ್ವಜವನ್ನು ಕಸಿದುಕೊಂಡದ್ದನ್ನು ಕಂಡ ತಾಯಿ ಮಗನಿಗೆ ಧ್ವಜವನ್ನಿತ್ತು ಮಗನ ಮೇಲೆ ಹೊರಳುತ್ತಿದ್ದ ಸಂದರ್ಭದಲ್ಲಿ ಆದಿದ ಮಾತುಗಳಿವು.	3 ಅಂಕಗಳು
22.	“ಮೌನ ಧ್ವಾನ ನಿನಗೆ ಉನನ ಕುಕೆಲ ಜಾಣ ಕೋಗಿಲೆ” ಪದ್ಯ : ಕೋಗಿಲೆ ಲೇಖಕರು : ಚಿನ್ನಮೀರ ಕಣವಿ ಸಂದರ್ಭ : ಈ ಸಾಲನ್ನು ಕವಿ ಕೋಗಿಲೆ ಕುರಿತು ಹೇಳುತ್ತಾರೆ. ಮೌನದಲ್ಲಿರುವುದು ಕೋಗಿಲೆಗೆ ಭೂಷಣವಲ್ಲ. ಕೋಗಿಲೆ ತನ್ನ ಮಥುರವಾದ ಕಂತದಿಂದ ಸದಾ ಹಾಡುತ್ತಿರಬೇಕು ಎಂದು ಹೇಳಿದ್ದಾರೆ.	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಷಾರ ಮೌಲ್ಯಮಾಪನ	ಅಂತರಳಿ
	ಕವಿಗಳ ಕಾಲ, ಸ್ಥಳ, ಕೃತಿಗಳನ್ನು ವಿವರಿಸಿ ಬರೆಯುವುದು :	2 × 3 = 6
	ಕಾಲ, ಸ್ಥಳಕ್ಕೆ ಕೃತಿಗೆ ಭಾಷಾಶೈಲಿಗೆ ಒಟ್ಟು	1 ಅಂತ 1 ಅಂತ 1 ಅಂತ 3 ಅಂತರಳಿ
23.	ಬಿ.ಆರ್. ಲಕ್ಷ್ಮಣರಾವ್ ಕಾಲ : ಇ-೧-೧೯೪೫ ಜನ್ಮಸ್ಥಳ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕೃತಿ : ಗೋಪಿ ಮತ್ತು ಗಾಂಡಿನ, ಟುವೆಕಾರ ಶಾಂಗ್ರಿ-ಲಾ, ಭಾರತ ಬಿಂದು ರಶ್ಮಿ, ಸುಬ್ಬಾಭಟ್ಟರ ಮಗಳೇ (ಸಂಗ್ರಹ)	
24.	ಜೀ.ಪಿ. ರಾಜರತ್ನಂ ಕಾಲ : ಇ-೧೨-೧೯೦೮ ಜನ್ಮಸ್ಥಳ : ರಾಮನಗರ ಜಿಲ್ಲೆಯ ರಾಮನಗರ ಕೃತಿ : ರತ್ನನ ಪದಗಳು, ನಾಗನ ಪದಗಳು, ಗೊತ್ತಮ ಬುದ್ಧ ಎಸುಕ್ರಿಸ್, ಗಂಡುಗೊಡಲಿ.	
	ಪದ್ಯಭಾಗ ಪೂರ್ಣ ಮಾಡುವುದು :	1 × 3 = 3
25.	ನಾವು ನೀವು ಅವರು ಇವರು ಒಂದೆ ಒಂದೆ ಒಂದೆ ಭೂಮಿ ತಾಯ ಕುಡಿಗಳೆಂದು ಪಣವ ತೊಡಿರಿ ಇಂದೆ. ಅಧವಾ	
	ಕನಾಡಟಕ ವಂಗ ಆಂಧ್ರ ಭಾರತೀಯ ರೋಂದೆ ಪೂರ್ವೋತ್ತರ ಪಡುತೆಂಕಣ ಗಾಳಿ ಮುಗಿಲು ಒಂದೆ.	
	ಎಂಟು-ಹತ್ತು ವಾಕ್ಯಗಳಿಗೆ ಮೀರದಂತೆ ಉತ್ತರಿಸುವುದು :	2 × 4 = 8
26.	ಶಿವಾಜಿಯ ಸೈನಿಕರು ಸುತ್ತ ಮುತ್ತಲಿನ ಹಸು ಎಮ್ಮೆಗಳನ್ನು ಅಪಹರಿಸಿಕೊಂಡು ಹೋಗಿ ಕಿರುಕುಳ ಕೊಡುತ್ತಿದರು. ಇದನ್ನು ಕೇಳಿ ಕಡಿಕಡಿಯಾದ ಬೆಳವದಿಯ ಈಶ ಪ್ರಭುಗಳಿಗೆ ಸಮಾಧಾನ ಹೇಳಿ 2000 ಸ್ತ್ರೀಯರುಳ್ಳ ಸೈನ್ಯದೊಂದಿಗೆ ಮಲ್ಲಮಾಡಿ ಹೋದಳು. ಅಪಹಾಸ್ಯ ಮಾಡಿದ ಸೈನಿಕರನ್ನು ಕಾಳಿಯಂತೆ ಕೊಚ್ಚಿಹಾಕಿದ ಮಲ್ಲಮಾಡಿಯನ್ನು ಕಂಡು ಜಾನುವಾರುಗಳನ್ನು ಹಿಂತಿರುಗಿಸಿದರು. ಸಂತಸದ ವಿಜಯೋತ್ಸವದೊಂದಿಗೆ ಗಂಡನಿಗೆ	

ಪ್ರಶ್ನ ಸಂಖ್ಯೆ	ಪ್ರಶ್ನಾನುಷಾರ ಮೌಲ್ಯಮಾಪನ	ಅಂಕಗಳು
	<p>ಶಿಶಿರಲು ಹೋದಾಗ ಕೋಟಿಗೆ ಮುತ್ತಿಗೆ ಹಾಕಿದ 10,000 ಮರಾಠ ಸೈನಿಕರು ಗಂಡ ಶರೀರಪ್ರಭುವನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಇದರಿಂದಾಗಿ ಬೆಳವಡಿ ಮಲ್ಲಮ್ಯಾಜಿ ತೀವ್ರ ಆಫಾತಕೊಳಗಾದಳು.</p> <p style="text-align: center;">ಅಥವಾ</p> <p>ಬೆಳಗಾವಿ ಜಿಲ್ಲೆಯ ಕಡತ್ತಾರು ಚೆನ್ನಮ್ಯಾ ಬಲಾಧ್ಯ ಬ್ರಿಟಿಷರನ್ನು ಸೋಲಿಸಿದಳು. ಸೆರೆಯಾಳಾದ ಮಹಿಳೆ ಮತ್ತು ಮಕ್ಕಳಿಗೆ ಕರುಣಾಮಯಿಯಾಗಿದ್ದ ಚೆನ್ನಮ್ಯಾಜನ್ನು ಹಿತತ್ತುಗ್ರಹಿಸಿದ್ದಿಗೆ ಪಿತೂರಿ ನಡೆಸಿದ ವೈರಿಗಳು ಗುಂಡಿನ ಮದ್ದಿನಲ್ಲಿ ಸೆಗಳಿ ಸೇರಿಸಿ ತೋಪ್ಪು ಹಾರದಂತೆ ಮಾಡಿ ಮೋಸದಿಂದ ಸೆರೆಹಿಡಿದರು. ಸೆರೆಮನೆಯಲ್ಲಿಯೂ ಸ್ವಾತಂತ್ರ್ಯದ ಕನಸನ್ನೇ ಕಂಡ ವೀರರಾಣಿ ಸೆರೆಮನೆಗೆ ಬಂದ ಸಂಗೊಳ್ಳಿ ರಾಯಣ್ಣ “ತಾಯಿ” ಎಂದು ಕರೆದಾಗ “ಕನ್ನಡದ ಕಂದ ಯಾರು ?” ಎಂದು ಕೇಳಿದ ಕೆಂಪಿನ ರಾಣಿ “ನಿಮ್ಮ ಧಮನಿ ಧಮನಿಗಳಲ್ಲಿ ರಕ್ತದ ಕಣಗಳಿರುವ ತನಕ ಹೋರಾಡಿ” ಎಂದು ಮುರಿದುಂಬಿಸುತ್ತಾ ವೈರಿಗಳು ನಡೆಸಿದ ಪಿತೂರಿಯ ವಿರುದ್ಧ ಹೋರಾಡಿದ್ದಾಳೆ.</p> <p>27. ವಚನಕಾರ ಅಂಬಿಗರ ಚೌಡಯ್ಯ ಲೋಕದ ಜನ ಶಿವ ಚಿಂತನೆಯನ್ನು ಬಿಟ್ಟು, ಬದುಕಿನ ಚಿಂತೆಯಲ್ಲಿ ಮುಳುಗಿ ಹೋಗಿರುವ ಪರಿಯನ್ನು ವಿವರಿಸಿದ್ದಾರೆ. ಬಡತನದಲ್ಲಿರುವ ಮನುಷ್ಯ ಉಣಿವ ಚಿಂತೆ ಮಾಡುತ್ತಾನೆ. ಪರಿಹಾರವಾದಾಗ ಉಡುವ ಚಿಂತೆ, ಸಂಪಾದಿಸಿದುದನ್ನು ಕೂಡಿಡುವ ಚಿಂತೆ, ನಂತರ ಮಾಡುವ ಮಕ್ಕಳ ಚಿಂತೆ, ಎಲ್ಲಾ ಚಿಂತೆ ಪರಿಹಾರವಾದರೂ ಮತ್ತೆ ಮತ್ತೆ ಚಿಂತೆ ಆವರಿಸುತ್ತದೆ. ಜೀವನದಲ್ಲಿ ಕೇಡಾಗಿ ಮರಣ ಸಂಭವಿಸುವ ಚಿಂತೆ. ಅಂಬಿಗರ ಚೌಡಯ್ಯ ಇಂತಹ ಲೋಕದ ಜನರನ್ನು ಶಿವನೆಡಿಗೆ ಶಿರುಗಿಸಿ ಶಿವಚಿಂತನೆ ಅಂದರೆ ಒಳ್ಳೆಯ ಚಿಂತನೆಯಲ್ಲಿ ತೊಡಗಿಸುವ ಪ್ರಯತ್ನವನ್ನು ವಚನದ ಮೂಲಕ ಮಾಡಿದ್ದಾನೆ.</p> <p style="text-align: center;">ಅಥವಾ</p> <p>ಶಿವನ ಚಿಂತೆಯಲ್ಲಿ ಇಲ್ಲದವರ ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆಗಳು ಹುಟ್ಟಿಕೊಳ್ಳುತ್ತವೆ. ಮನುಷ್ಯನು ತನ್ನ ಬಗ್ಗೆಯೇ ಸದಾ ಚಿಂತಿಸುತ್ತಾನೆ. ಪ್ರಾರಂಭದಲ್ಲಿ ತನ್ನ ಪ್ರಾಧ್ಯಮಿಕ ಅವಶ್ಯಕತೆಗಳಾದ ಉಂಟ, ವಸ್ತು, ವಸತಿ ಇವುಗಳ ಚಿಂತೆಯಲ್ಲಿ ತೊಳಿ ಪರಿಹಾರ ಕಂಡುಕೊಂಡರೂ ಚಿಂತೆ ದೂರಾಗುವುದಿಲ್ಲ. ಹೆಂಡತಿ, ಮಕ್ಕಳು ಸಂಸಾರದ ಬಗ್ಗೆಯೇ ಚಿಂತಿಸುವನೇ ಏನಿಂದಿರುತ್ತದೆ ಎಂದು ಅಂದಿಸಿದ್ದಾರೆ. ಶಿವನ ಚಿಂತೆಯಲ್ಲಿ ಇಲ್ಲದವರ ಮನಸ್ಸು ಸದಾ ಚಿಂತೆಯ ಗೂಡಾಗಿರುತ್ತದೆ. ಆದುದರಿಂದ ಚಿಂತೆಯನ್ನು ಬಿಡಿ. ಶಿವನ ಚಿಂತನೆ ನಡೆಸಿರಿ ಎಂದು ಅಂಬಿಗರ ಚೌಡಯ್ಯ ವಚನದ ಮೂಲಕ ಎಚ್ಚರಿಸಿದ್ದಾರೆ.</p>	
★ ★ ★	RF-1012	★ ★ ★

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂತರ್ಗಳು
	ವಿಭಾಗ - 'ಬಿ' ಒಹು-ಅಯ್ಯ ಪ್ರಶ್ನೆ (ಕ್ರಮಾಕ್ಷರದೊಂದಿಗಿನ ಪ್ರತಿ ಸರಿಯುತ್ತರಕ್ಕ 1 ಅಂಕ) :	
28.	(ಎ) ಟ್ರಾಫಿಕ್	$12 \times 1 = 12$
29.	(ಸಿ) ಪ್ರಶ್ನಾರ್ಥಕ	
30.	(ಬಿ) ಅನುಕರಣಾವ್ಯಯ	
31.	(ಸಿ) ಭೂಮಿ	
32.	(ಬಿ) ಅನ್ನ	
33.	(ಬಿ) ಗಾಯಕಿ	
34.	(ಎ) ಉಪಮಾಲಂಕಾರ	
35.	(ಬಿ) ಅಧಮುದ	
36.	(ಸಿ) ಕಳಸ	
37.	(ಡಿ) 49	
38.	(ಎ) ದೀಪಾಲಂಕಾರ	
39.	(ಡಿ) ಅಮೃತ	
	ವಿಭಾಗ - 'ಸಿ' (ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ)	
40.	ಗಾದೆಯನ್ನು ವಿಸ್ತರಿಸಿ ಬರೆಯುವುದು : (ಯಾವುದಾದರೂ ಒಂದಕ್ಕೆ ಮಾತ್ರ)	$1 \times 3 = 3$
	ಗಾದೆಯ ಮಹತ್ವ	1 ಅಂಕ
	ಗಾದೆಯ ಅರ್ಥ, ವಿವರಣೆ	1 ಅಂಕ
	ಭಾಷಾಶೈಲಿ - ಉದಾಹರಣೆ	1 ಅಂಕ
		ಒಟ್ಟು
		3 ಅಂತರ್ಗಳು

ಪ್ರಶ್ನೆ ಸಂಖ್ಯೆ	ಪ್ರಶ್ನಾನುಪಾರ ಮೌಲ್ಯಮಾಪನ	ಅಂಕಗಳು
41.	<p>ಪತ್ರ ಲೇಖನ ಬರೆಯುವುದು :</p> <p>ಇಂದ, ಗೆ, ವಿಳಾಸ ಸಂಭೋಧನೆ, ವಿಷಯ ಪತ್ರದ ಒಡಲು ಸ್ಥಳ, ದಿನಾಂಕ, ಸಹಿಯೋಂದಿಗೆ ಮುಕ್ತಾಯ ಭಾಷಾಶೈಲಿಗೆ ಒಟ್ಟು</p>	$1 \times 4 = 4$ 1 ಅಂಕ 1 ಅಂಕಗಳು 1 ಅಂಕ 1 ಅಂಕ 1 ಅಂಕ 4 ಅಂಕಗಳು
42.	<p>ಪ್ರಬಂಧ ಬರೆವಣಿಗೆ :</p> <p>ಪೀಠಿಕೆ / ಪ್ರಸ್ತಾವನೆ ವಿಷಯ ಜೋಡಣಿ ಮುಕ್ತಾಯ / ಉಪಸಂಹಾರ ಭಾಷಾಶೈಲಿಗೆ ಒಟ್ಟು</p>	1 ಅಂಕ 1 ಅಂಕಗಳು 1 ಅಂಕ 1 ಅಂಕ 1 ಅಂಕ 4 ಅಂಕಗಳು
43.	<p>ಗಡ್ಡ ಭಾಗ ಓದಿ ಉತ್ತರಿಸುವುದು :</p> <p>A) ಜಾತೀಯತೆ, ಗ್ರಾಮೀಣ ಜೀವನ, ಬಡತನ ಮತ್ತು ಮೌಢ್ಯಗಳಿಂದ ಮೇಲುಕೇಳಿಂಬ ಭಾವನೆ ಬೇಳಿದಿದೆ. (ಯಾವುದಾದರೂ ಎರಡು ಸಾಕು)</p> <p>B) ಮೇಲು ಕೇಳು ಭಾವನೆ ಹೊಗಲಾಡಿಸಲು ಹೊರಾಟಗಳು ನಡೆಯುತ್ತಿವೆ.</p> <p>C) ಕರುಣ, ಸಮಾನತೆ ಮತ್ತು ಅಹಿಂಸೆಗಳಿಂಬ ಮೌಲ್ಯಗಳಿಂದ ಜನರಲ್ಲಿ ದೇವರನ್ನು ಕಾಣಬೇಕಾಗಿದೆ.</p> <p>D) ಅಂತರಂಗದ ಹೊಂದಾಣಿಕೆಯಿಂದ ಸಮಾನತೆ ಮತ್ತು ಸಾಮರಸ್ಯ ಸಾಧಿಸಬಹುದು.</p>	$1 \times 4 = 4$